

ಲಿ
ಡಿ
ನು
ಸು
ದ
ತು.
ಲ್ಲ
ಗ
ಪ್ರ
ತಿ
ಧಾ
ಣೆ
ತ್ರ,
ದ
ಕ
ರ
ಳು

ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಏಕಗ್ರಾತೆ ಅಗತ್ಯ

ಸಾಗರ ಸಾಮ್ರಾಟ ಸಮಾಚಾರ

ಹಳಿಯಾಳ: ಭಾರತ ಕಂಡ ಶ್ರೇಷ್ಠ ಬೌತಶಾಸ್ತ್ರಜ್ಞ ಡಾ.ಸಿ ವಿ ರಾಮನ್ ಅವರು ಬೆಳಕಿನ ಕುರಿತಾಗಿ ರಾಮನ್ ಪರಿಣಾಮವನ್ನು ಮಂಡಿಸಿದ ದಿನದ ಪ್ರಯುಕ್ತ ರಾಷ್ಟ್ರೀಯ ವಿಜ್ಞಾನ ದಿನವನ್ನು ಪಟ್ಟಣದ ಕೆಎಲ್‌ಎಸ್‌ವಿಡಿಐಟಿ ಯಲ್ಲಿ ಫೆ 28 ರಂದು ಆಚರಿಸಲಾಯಿತು.

ಐಐಟಿ ಧಾರವಾಡದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನೀಲಕಮಲ್ ಮಹಾಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜ್ಞಾನ ಕ್ಷೇತ್ರದಲ್ಲಿ ಆಕಸ್ಮಿಕವಾಗಿ ಆದ ಆವಿಷ್ಕಾರಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಅವುಗಳಲ್ಲಿ ಪ್ರಮುಖವಾಗಿ ನ್ಯೂಟನ್ ನ ಗುರುತ್ವಾಕರ್ಷಣ ನಿಯಮ, ಆಲೆಕ್ಸಾಂಡರ್ ಫ್ಲೆಮಿಂಗ್ ಪೆನ್ಸಿಲಿನ್ ಆವಿಷ್ಕಾರ, ಸಿ ವಿ ರಾಮನ್ ರವರವರ ಬೆಳಕಿನ ಪರಿಣಾಮ ಇವೆಲ್ಲವೂ ಆಕಸ್ಮಿಕವಾಗಿ ಆದ ಆವಿಷ್ಕಾರಗಳು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲಿ



ಏಕಾಗ್ರತೆ ಅತಿ ಮುಖ್ಯವಾಗಿದ್ದು, ಸುತ್ತ ಮುತ್ತಲಿನ ಪರಿಸರವನ್ನು ಗಮನವಿಟ್ಟು ನೋಡಿದ್ದಲ್ಲಿ ಹೊಸ ಆವಿಷ್ಕಾರಗಳಿಗೆ ನಾಂದಿಯಾಗುವುದೆಂದು ಹೇಳಿದರು.

ಪ್ರಾಚಾರ್ಯ ಡಾ.ವಿ ಎ ಕುಲಕರ್ಣಿ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದೇಶದ ಕೊಡುಗೆ ಅವಿಸ್ಮರಣೀಯವಾಗಿದ್ದು, ವಿದ್ಯಾರ್ಥಿಗಳು ಭಾರತೀಯ ವಿಜ್ಞಾನಿಗಳನ್ನು ಆದರ್ಶವಾಗಿಟ್ಟುಕೊಂಡು ನೂತನ ಆವಿಷ್ಕಾರವನ್ನು ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ವಿಭಾಗದ ಡೀನ್ ಗಳು ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ಡಾ. ಸಮೀರ ಗಲಗಲಿ ಸ್ವಾಗತಿಸಿದರು. ಡಾ. ರವೀಂದ್ರ ಮುನ್ನೋಳ್ಳಿ ವಂದಿಸಿದರು. ಡಾ. ವಿನೋದ್ ನಾಯಕ್, ಡಾ. ಮೀನಲ್ ಕಲಿವಾಲ್, ಡಾ. ಸ್ನೇಹಾ ಕುಲಕರ್ಣಿ ಕಾರ್ಯಕ್ರಮ ಸಂಯೋಜಿಸಿದ್ದರು. ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಬಿ
ಶಿರ:
ಪಾ:
ದ್ವರ
ಕೆಪಿ
ರಾ:
ಖಿC
ಕ
ನೀ
ಮೇ
ಲಕ್ಷ
ಬಿಜ
ಭಾ:
ಅಐ
ಹೇ
&
ಬಿಜ
ಬರ
ಬರ
ಈ7

ನೋಡಕ
ಸಿದ್ಧಾರೆ.
ಪಂ-
ಈ
ನೋ-
ರೈಯಲ್ಲಿ
ಕ್ಷ ಇದೆ
ಯ-
ಸಂಚಾರಿ

ಭದ್ರದಲ್ಲಿ
ನಾಯ್ಕ.
ಪಾದ್ಧಕ್ಕ
ದರ್ಶಿ
ಲಚಂದ್ರ
ರಾತೇಲ್
ನುನಗಾ.
ಏನಾಥ
ಗಿರೀಶ
2.

ದೂ

ಪ್ರಶಂಸೆ

ಗ್ರಾಮ
ಟಗಾ-
ವಾಗದಲ್ಲಿ
ಕೃಷಿ
ಕುರಿ-
ದ ಆಗ-
ಭಟ್ಟಳ
ಪಂ-
ಲ್ಲಿರುವ
ದರು.
ಮಟಾ.
ಪಂ-
ವಾಹಕ
ಪಾಯಕ
ಶಿಕ್ಷಣ
ಶಿಕ್ಷಕರು.
ಶಾಂತಿಕ
ಟಿಎಇ

ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ



ನುಡಿಚೇನು ಪದದಿ
ಪಳಯಾಳ: ಭಾರತ ಕಂಡ
ಶ್ರೇಷ್ಠ ಭೌತಶಾಸ್ತ್ರಜ್ಞ ಡಾ. ಸಿ
ವಿ ರಾಮನ್ ಅವರು ಬೆಳ-
ಕಿನ ಕುರಿತಾಗಿ ರಾಮನ್
ಪರಿಣಾಮವನ್ನು ಮಂಡಿಸಿದ
ದಿನದ ಪ್ರಯುಕ್ತ ರಾಷ್ಟ್ರೀಯ
ವಿಜ್ಞಾನ ದಿನವನ್ನು ಪಟ್ಟಣದ
ಕೆ ಎಲ್ ಎಸ್ ವಿ ಡಿ ಐ
ಟಿ ಮಹಾವಿದ್ಯಾಲಯದಲ್ಲಿ
ಆಚರಿಸಲಾಯಿತು.

ಕಾರ್ಯಕ್ರಮಕ್ಕೆ
ಅತಿಥಿಗಳಾಗಿ ಐಐಟಿ ಧಾರವಾ-
ಡದ ರಸಾಯನಶಾಸ್ತ್ರ ವಿಭಾಗದ
ಮುಖ್ಯಸ್ಥ ಡಾ.ನೀಲಕಮಲ್
ಮಹಾಂತ ಆಗಮಿಸಿದ್ದರು.
ವಿಜ್ಞಾನ ಕ್ಷೇತ್ರದಲ್ಲಿ ಆಕಸ್ಮಿಕವಾಗಿ
ಆದ ಆವಿಷ್ಕಾರಗಳ ಕುರಿತಾಗಿ
ವಿದ್ಯಾರ್ಥಿಗಳಿಗೆ ತಿಳಿಸಿದ-
ರು. ಅವುಗಳಲ್ಲಿ ಪ್ರಮುಖವಾಗಿ
ನ್ಯೂಟನ್‌ನ ಗುರುತ್ವಾಕರ್ಷಣ
ನಿಯಮ, ಅಲೆಕ್ಸಾಂಡರ್
ಫ್ಲೆಮಿಂಗ್ ಪೆನ್ಸಿಲಿನ್ ಆವಿಷ್ಕಾ-
ರ, ಸಿ.ವಿ ರಾಮನ್ ರವ-
ರವರ ಬೆಳಕಿನ ಪರಿಣಾಮ
ಇವೆಲ್ಲವೂ ಆಕಸ್ಮಿಕವಾಗಿ
ಆದ ಆವಿಷ್ಕಾರಗಳು ಎಂದು
ಹೇಳಿದರು. ವಿದ್ಯಾರ್ಥಿಗಳಿಗೆ
ಕಲಿಕಾ ಹಂತದಲ್ಲಿ ವಿಕಾಗತೆ
ಅತಿ ಮುಖ್ಯವಾಗಿದ್ದು, ಸು-

ತ್ತಮುತ್ತಲಿನ ಪರಿಸರವನ್ನು
ಗಮನವಿಟ್ಟು ನೋಡಿದ್ದಲ್ಲಿ
ಹೊಸ ಆವಿಷ್ಕಾರಗಳಿಗೆ
ನಾಂದಿಯಾಗುವುದೆಂದು
ಹೇಳಿದರು.

ಆಧ್ಯಕ್ಷತೆ ವಹಿಸಿ ಮಾ-
ತನಾಡಿದ ಪ್ರಾಚಾರ್ಯ
ಡಾ.ವಿ.ಎ ಕುಲಕರ್ಣಿ ವಿಜ್ಞಾನ
ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ
ಭಾರತ ದೇಶದ ಕೊಡು-
ಗೆ ಆವಿಸ್ವರಣೀಯವಾಗಿದ್ದು,
ವಿದ್ಯಾರ್ಥಿಗಳು ಭಾರತೀಯ
ವಿಜ್ಞಾನಿಗಳನ್ನು ಆದರ್ಶವಾ-
ಗಿಟ್ಟುಕೊಂಡು ನೂತನ
ಆವಿಷ್ಕಾರವನ್ನು ಮಾಡುವಂತೆ
ಕರೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ
ವಿಭಾಗದ ಡೀನ್‌ಗಳು
ಹಾಗೂ ವಿಭಾಗ ಮುಖ್ಯಸ್ಥರು
ಉಪಸ್ಥಿತರಿದ್ದರು.

ಡಾ. ಸಮೀರ ಗಲಗಲಿ
ಸ್ವಾಗತಿಸಿದರು. ಡಾ. ರವೀಂ-
ದ್ರ ಮುನ್ನೋಳ್ಳಿ ವಂದಿಸಿದರು.
ಡಾ. ವಿನೋದ್ ನಾಯಕ್,
ಡಾ. ಮೀನಲ್ ಕಲಿವಾಲ್,
ಡಾ.ಸ್ಯೇಹಾ ಕುಲಕರ್ಣಿ
ಕಾರ್ಯಕ್ರಮ ಸಂಯೋ-
ಜಿಸಿದ್ದರು. ರಾಷ್ಟ್ರೀಯ ವಿಜ್ಞಾನ
ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ
ಈ ಕಾರ್ಯಕ್ರಮದಲ್ಲಿ 200ಕ್ಕೂ